

**ನಾವೂ ಬಾಲ್ಯದಲ್ಲಿ ಕಮ್ಮುನಿಸ್ಟ್ ಗಿಡದ ಒಣಗಿದ ಕಡ್ಡಿಯನ್ನು ಬೆಂಕಿಗೆ ಹಿಡಿದು ಬೀಡಿಯಂತೆ ಸೇದಿದವರೇ. ಅದು ಕೊಳೆಯಂತೆ ಹೋಗೆ ಉಗುಳುವುದನ್ನು ಕಂಡು ಹೆಮ್ಮೆಯಿಂದ ಬೀಗಿದವರೇ. ಆಮೇಲಾಮೇಲೇ ಇದು ಪುರುಷರ ಹೌರಿಷ ಪ್ರದರ್ಶನದ ಒಂದು ಚಟ್ಟ ಅಷ್ಟೇ ಎಂಬ ತೀಮಾರ್ಕನಕ್ಕೆ ಬಂದರ್ಥು ಹೌದು...**

ಆಗಲೇ ನನ್ನ ತಲೆಯೂ ಈ ಹೋಗೆಯ ಕೋಲಾಹಲದಿಂದ ಕೆಡಲು ಸುರುವಾಗಿ, ಧೂಮಪಾನದ ಪ್ರಯೋಗ ಸ್ನೇಕರ್‌ನಂತೆ ಆಕ್ಷೇಪ್ ವಿಕ್ಕಿಮ್ ಅಗೋಡಿದೆ.

ಅದಿರಲಿ, ಈ ಮದ್ದಪಾನವೇನೂ ಸರಿ ಆದರೆ ಧೂಮಪಾನ ಗ್ರಾಮಾಟಕಲಿ ಸರಿಯೇ? ಎಂದು ಹಲವರ ಕೇಳಿದ್ದಾರೆ. ‘ಉಜ್ಜಿಯಿನಿಯ ಪ್ರಾಸಾದಗಳಲ್ಲಿ ಶ್ರೀಯರು ಅಭ್ಯಂಗದ ಅನಂತರ ಮಾಡಿಕೊಳ್ಳುವ ಕೇಶ ಸಂಸ್ಕಾರದ ಹೋಗೆಯ ಪಾನಿಯವನ್ನು ಸ್ವೀಕರಿಸು...’ ಎಂದು ಮೇಂಪ್ರಕ್ಕೆ ಹೋಗೆಯ ಪಾನಿಯವನ್ನು ಕುಡಿಯಲು ಕಾಳಿದಾಸನ ಯಾಕ್ ಹೇಳುವುದು ಯುಕ್ತವಾಗಿಯೇ ಇದೆ. ಆದರೆ, ಮನುಷ್ಯರಿಗೆ ಸಂಸ್ಕೃತದಲ್ಲಿ ‘ಧೂಮಪಾನಿನ್’ ಎಂದರೆ ಹಂಚಾಗಿಗಳ ನಡುವೆ ಕುಳಿತು ಹೋಗೆ ಕುಡಿಯುತ್ತಾ ತಪಸ್ಸು ಮಾಡುವವನು ಎಂದರ್ಥವಂತೆ. (ಬೇಳಾದರೆ ‘ದಿಮ್ ಲೈಟ್‌ನ ನಡುವೆ ಕುಳಿತು’ ಎಂದು ಲೈಟಾಗಿ ಬದಲಾವಣೆ ಮಾಡಿಕೊಂಡು ಅರ್ಥವಿಸಿಸ್ತಾರ ಮಾಡಿಕೊಳ್ಳಬಹುದು) ಅಗ್ರಿಗಳು ಬಿದಿರಲಿ ಹತ್ತಿರಲ್ಲಿ ಕುಡಿಯುವ ಹೋಗೆ ಒಂದೇ ಆಧ್ಯರಿಂದ ಅನಾದಿ ಕಾಲದಿಂದಲೂ ಹೋಗೆ ಕುಡಿಯುವುದು (ಗ್ರಾಮರೊನ ಏಷಯವನ್ನು ಬದಿಗಿಟ್ಟು) ಮಾನವನ ಅಭ್ಯಾಸಗಳಲ್ಲಿಂದು ಎಂಬುದು ಸಾಬೀತಾಯ್ದು. ಒಬ್ಬ ಬಿಂದುಕೊಂಡ ಬೆಕ್ಕೆಲ್ಲ ತಾಂತ್ರಿಕರೂ ಭಂಗಿ ಕುಡಿಯಕೊಂಡು ಭಂಗಿವಿಲ್ಲದೆ ಓಡಾಡುವುದು ಕಂಡಾಗ ಮಾನಾಷಿಂತಲೂ ಮಾನವನಿಗೆ ಪಾನವೇ ಹೆಚ್ಚು ಮೆಚ್ಚು ಎಂದಾಯ್ದು. ಅದಕ್ಕೇ ಶರೀರಧರು ‘ಗುಡುಗುಡಿಯಾ ಸೇದಿ ನೋಡು’ ಎಂದರ್ದಿರಬೇಕು.

ನಮ್ಮ ಸಾಹಿತ್ಯಗಳಿಗೂ ಧೂಮಕ್ಕು ಅಂಟಿದ ನಂಟನ ಕೊನೆಮೊದಲನ್ನು ಸಾಹಿತ್ಯ ಕಾವಾಕ್ಷಿಗಳೆಲ್ಲ ಬಲ್ಲವರೇ ಆಗಿದ್ದಾರೆ. ಕೋಟಿನ ಒಳ ಜೀಬಿನಲ್ಲಿ ಬೆಂಕೆ ಹೊಟ್ಟಣ, ಹೋರ ಜೀಬಿನಲ್ಲಿ ಸಿಗರ್‌ಟೆಸು ಇಟ್ಟುಕೊಂಡು, ಬೆರಳು ಸುದುವವರೆಗೂ ಹೋಗೆ ಕುಡಿಯುತ್ತಿದ್ದ ಕವಿ ಗೋಪಾಲಕೃಷ್ಣ ಅಡಿಗರ ಬಗ್ಗೆ ಯಾರಿಗೆ ಗೊತ್ತಿಲ್ಲ? ಅವರ ‘ಧೂಮಲೀಲೆಯ ಬಗ್ಗೆ ಯಾರಿಗೆ ತಿಳಿದ್ದು? ಆದರೆ, ಧೂಮದಂತೆ ಪಡ್ಡದ ಸಾಲುಗಳನ್ನು ಸುರುಳಿ ಸುರುಳಿಯಾಗಿ ಸುತ್ತಿ ಬರೆಯಲಿಲ್ಲ. ಹಾಗೇನಾದರೂ ಬರೆದಿದ್ದರೆ ಗೋಮೂತ್ರಿಕಾ ಬಂಧದಂತೆಯೋ, ಕಾಳಸರ್ಪ ಬಂಧದಂತೆಯೋ ಎಲ್ಲಿಂದ ಎಲ್ಲಿಗೋ ಹೋಗಿ ದಾರಿ ತಪ್ಪಿ (ಮೋದಲೇ ಅರ್ಥವಾಗಿದೆ ತಿಳುಕಾಡುವ ನನ್ನಂಥ ಬೆಪ್ಪರಿಗೆ) ಅಪಾರಾಥರ್ವಾ ಅನರ್ಥವೇಗೇ ಆಗಿ, ಮತ್ತೆ ರತ್ನ ಕೋಶದ ಬದಲು ಕಸ್ತು ರಿಯವರ ಅಪಾರಾಥಕೋಶವ್ಯೋ ಹುಡುಕಬೇಕಾದ ಪ್ರಮೇಯವೂ ಬಂದೊದಗುತ್ತಿತ್ತೋ ಏನೋಂ... ಅದರಲ್ಲಿ ಉಚ್ಚಾರಕೆಯ ಅನುಕಾಲಕ್ಷಾಗಿ ಧೂಮಲೀಲೆಯನ್ನು ‘ಧಂಲೀಲೇ ಎಂದು ಬಂಟಿಸಿದ್ದರೂ ಅಕ್ಷರಿಪಡದೆ ಓದಬೇಕೆತ್ತೋ ಏನೋ. ಒಬ್ಬ